

ಗ್ರಹಿಕೆಯನ್ನು ಮೀರುವ ಶಾಂತಿ

(ಫಿಲಿಪ್ಪಿಯವರಿಗೆ 4:4-7)

ತೊಂದರೆಯಲ್ಲರುವಂಥ ನಮ್ಮ ಪ್ರಪಂಚವು ಶಾಂತಿಯನ್ನು ಬಯಸುತ್ತದೆ. ಯುದ್ಧರಂಗದ ಹಾಸುಪಾಸಿನಲ್ಲರುವವರು, ಅಲ್ಲ ಜರುಗುವ ಮರಣ ಹಾಗೂ ನಾಶನವನ್ನು ನೋಡುವಾಗ, ಶಾಂತಿಯನ್ನು ಬಯಸುತ್ತಾರೆ. ಹಳ್ಳಗಳಲ್ಲ ಇರುವವರು, ಹಾಸುಪಾಸಿನಲ್ಲ ಇರುವವರು, ಹೊಡೆದು ಹೋದ ಕುಟುಂಬಗಳು ಶಾಂತಿಗಾಗಿ ಹಾತೊರೆಯುತ್ತವೆ. ಕೆಲವರು ಶಾಂತಿಯ ಪರಿಹರದಲ್ಲಿ ಇದ್ದರೂ ಅವರ ಹೃದಯಗಳು ಚಿದ್ರಗೊಂಡು; ಶಾಂತಿಯನ್ನು ತಮ್ಮ ಮನಸ್ಸಿನಲ್ಲ ಬಯಸುತ್ತವೆ.¹

ನಾವು ಸಮಾಧಾನವನ್ನು ಹೊಂದಬೇಕೆಂದು ಕರ್ತನು ಬಯಸುತ್ತಾನೆ. ಯೇಸುವಿನ ಜನನದಲ್ಲಿ “ಮೇಲಣಲೋಕದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ, ದೇವರು ಅವರಿಗೆ ಒಲಿಯುತ್ತಾನೆ ಎಂಬ ಸ್ವರವು ಕೇಳಲ್ಪಟ್ಟಿತು” (ಲೂಕ 2:14). ಯೇಸುವಿನ ಮರಣದ ಅಂತ್ಯದಲ್ಲಿ, ತನ್ನ ಶಿಷ್ಯರಿಗೆ:

ಶಾಂತಿಯನ್ನು ನಿಮಗೆ ಜಿಜ್ಞಾಸಿಸುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ (ಯೋಹಾನ್ 14:27).

ನೀವು ನನ್ನಲ್ಲಿದ್ದು ಮನಶ್ಯಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದನು (ಯೋಹಾನ್ 16:33).

ಯಾಕೆ ನಾವು ಶಾಂತಿಯನ್ನು ಹೊಂದಬಾರದು? ಅಲ್ಲ ಎರಡು ಅಡ್ಡಿಗಳಿವೆ: ಮೊದಲನೆಯದಾಗಿ, ಅನೇಕರು ನಿಜವಾದ ಶಾಂತಿ ಯಾವುದು ಎಂದು ಅರಿತಿರುವದಿಲ್ಲ; ಕಷ್ಟ ಇಲ್ಲದೆ ಇರುವುದು ಶಾಂತಿಯ ಪರಿಹರ ಸಮಾಧಾನ ಎಂದು ತಿಳಿಯುವರು. ಎರಡನೆಯದಾಗಿ, ಕರ್ತನಿಂದ ಮಾತ್ರ ನಿಜವಾದ ತೃಪ್ತಿಪಡಿಸುವ ನಿರಂತರವಾದ ಸಮಾಧಾನವು, ದೊರಕುವುದು ಎಂದು ಅನೇಕರು ತಿಳಿದಿರುವದಿಲ್ಲ.

ನಮ್ಮ ಪಾಠದ ಮುಂದಿನ ವಾಕ್ಯದಲ್ಲಿ ಹೊಲನು ತನ್ನ ಓದುಗರಿಗೆ ತುರ್ತಾದ ಸಲಹೆ ಸೂಚನೆಗಳನ್ನು ನೀಡಿದನು (ನೋಡಿಲಿ 4:8). ಫಿಲಿಪ್ಪಿ 4:4-9ರಲ್ಲಿ ಉತ್ತೇಜನಕಾರಿಯಾದ ವಾಕ್ಯಗಳುಂಟು. ಅದರ ಮುಖ್ಯ ವಿಷಯ ಸಮಾಧಾನ ಎಂಬುದಾಗಿರುತ್ತದೆ: “ಎಲ್ಲಾ ಗ್ರಹಿಕೆಯನ್ನು ಮೀರುವ ದೇವ ಶಾಂತಿಯು ನಿಮ್ಮ ಹೃದಯಗಳನ್ನು ಯೋಜನೆಗಳನ್ನು ತ್ರಿಸ್ತ ಯೇಸುವಿನಲ್ಲಿ ಕಾಯುವುದು” (4:7); ವಾರನ್ W. ವೆಸ್ಟ್‌ನವರು ಫಿಲಿಪ್ಪಿ 4ನ್ನು “ಹೊಸ ಒಡಂಬಡಿಕೆಯ ಸಮಾಧಾನದ ಅಧ್ಯಾಯ” ಎಂದು ಕರೆದಿರುವರು.² 4 ರಿಂದ 7ನೇ ವಚನದವರೆಗಿನ ವಾಕ್ಯಗಳನ್ನು ಮುಂದೆ ಧ್ಯಾನಿಸೋಣ. ಹಾಗೂ 8 ಮತ್ತು 9ನ್ನು ಸಹ ಅಧ್ಯಯ ಮಾಡೋಣ.

ಕರ್ತನಲ್ಲಿ ಸಂತೋಷಿಸುವುದು (4:4)

ಹೌಲನು ಈ ವ್ಯಾಖ್ಯಾನದಿಂದ ಪ್ರಾರಂಭಿಸಿದನು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿದಿರಿ ಎಂದು ತಿಳಿಸಿ ಹೇಳುತ್ತೇನೆ!” (ವಚನ 4). ಸಂತೋಷ ಎಂಬ ಪ್ರಸ್ತಾಪದ ಕಡೆಗೆ ತಿರುಗಿಕೊಂಡನು (1:18; 2:17, 18, 28, 29; 3:1), ಅವನು ಮುಂದುವರಿದು: “ಯಾವಾಗಲೂ ಸಂತೋಷಿಸಿರಿ ಅಂದನು” (ವಚನ 4ಎ; ಒತ್ತಿ ಹೇಳಿದ್ದು ನನ್ನದು). ಮೂಲ ಹಾರದಲ್ಲ, ವರ್ತಮಾನವನ್ನು ಬಳಸಿರುವನು. ಅದು ಅಕ್ಷರಶಃ: “ಯಾವಾಗಲೂ ಕರ್ತನಲ್ಲಿ ಸಂತೋಷಿಸುತ್ತಾ ಇರಿ!” ಈ ಅಂತರ ಬದಲಾವಣೆಯನ್ನು ನಾನು ಊಹಿಸುತ್ತೇನೆ:

“ಸೆರೆಮನೆಯಲ್ಲಿದ್ದು, ನಿಮ್ಮನ್ನು ಸಲಿಯಾದ ಲೀತಿಯಲ್ಲಿ ನಡಿಸಿಕೊಳ್ಳದೇ ಇರುವಾಗ ಸಂತೋಷಿಸಿರಿ?”

“ಹೌದು!”

“ನಿಂದೆಗೂ ಮತ್ತು ಅವಮಾನಕ್ಕೂ ಒಳಗಾಗುವಾಗ ಸಂತೋಷಿಸಿರಿ ಅದು ನಮಗೂ ಉಂಟಾಗಿರುತ್ತದೆ?”

“ಹೌದು!”

ಬಹುಶಃ ಹೌಲನು ಈ ಎಲ್ಲಾ ಸಂಕಟಗಳನ್ನು ಅನುಭವಿಸಿದ್ದರಿಂದ, ಈ ಪ್ರಬೋಧನೆಯನ್ನು ನೀಡಿದನು: “ತಿರುಗಿ ಹೇಳುತ್ತೇನೆ, ಸಂತೋಷಿಸಿರಿ!” (ವಚನ 4ಬ). ಇನ್ನೊಂದು ಅರ್ಥದಲ್ಲಿ, “ಎಲ್ಲಾ ಸಂದರ್ಭಗಳಲ್ಲಿಯೂ ಸಂತೋಷಿಸಿರಿ!”

ಅದು ಹೇಗೆ ಸಾಧ್ಯ? ಇನ್ನೊಂದು ಸಾರಿ ಈ ಮೂರು ಪದಗಳನ್ನು ಅಲಕ್ಷಿಸಬಾರದು: “ಕರ್ತನಲ್ಲಿರುವವರಾಗಿ” ಸಂತೋಷಿಸಬೇಕು: “ಜೀವಿತದ ಸಕಲ ಸನ್ನಿವೇಶಗಳಲ್ಲಿ, ಯಾವಾಗಲೂ ಸಂತೋಷವಾಗಿರುವುದು ಅಸಾಧ್ಯ.”³ ಆದರೆ “ಕರ್ತನಲ್ಲಿ ಸಂತೋಷಿಸಲು ಸಾಧ್ಯವಿದೆ.” “ಕ್ರಿಸ್ತನಲ್ಲಿ ದೀಕ್ಷಾಸ್ನಾನ ಹೊಂದಿರುವುದರಿಂದ”; “ಕ್ರಿಸ್ತನಲ್ಲಿ,” ಸ್ತುತಿ ಮಾಡಲು ಅನೇಕ ಅವಕಾಶಗಳಿವೆ (ರೋಮಾಪುರ 6:3, 4; ಗಲಾತ್ಯ 3:26, 27; ಎಫೆಸ 1:3)! ಟ್ರೂಮೆನ್ ಸ್ಪಿಂಗ್ಸ್ ಸಂತೋಷಕ್ಕೆ ಕಾರಣವಾದ ಆಶೀರ್ವಾದಗಳ ಪಟ್ಟಿಯನ್ನು ಮಾಡಿರುವರು:⁴

- ಆತನು ನನ್ನ ಪಾಪವನ್ನು ತೊಳೆದು ರಕ್ಷಣೆಯನ್ನು ನೀಡಿರುವನು.
- ಸತ್ಯದ ವಿಜಯದ ವಾಗ್ದಾನ.
- ನನಗೆ ಆತನು ನೀಡುವ ಅನ್ಯೋನ್ಯತೆ (1 ಯೋಹಾನ 1:7, 8).
- ನನ್ನಲ್ಲಿ ಆತನು ಇಲಿಸಿರುವ ನಿಲಿಕ್ಕೆ.
- ನನ್ನ ಹೆಸರು ಪರಲೋಕದ ಜೀವಿತರ ಪಟ್ಟಿಯಲ್ಲಿ ಬರೆದಿರುವ ಕಾರ್ಯ.
- ದೇವರೇ ನನ್ನ ತಂದೆ ಎಂಬ ತಿಳುವಳಿಕೆ.
- ಕ್ರಿಸ್ತನು ನನ್ನ ಮಧ್ಯವರ್ತಿಯಾಗಿರುವನು. ಆತನು ನನ್ನ ಬಲಹೀನತೆಯನ್ನು ತಿಳಿದು ನನ್ನ ಎಲ್ಲಾ ಸನ್ನಿವೇಶಗಳಲ್ಲಿ ಬಲವನ್ನು ಹೊಂದುವಂತೆ ತಂದೆಯಲ್ಲಿ ಪ್ರಾರ್ಥಿಸುವನು.

ಈ ಪಟ್ಟಿಗೆ ನಾವು ಇನ್ನು ಹೆಚ್ಚಾಗಿ ಸೇರಿಸಬಹುದು. ಒಬ್ಬರ ಹೇಳಿಕೆಯಂತೆ, “ಸಮಸ್ಯೆಯ ಗೈರು ಸಮಧಾನವಾಗಿರದೇ, ದೇವರ ಪ್ರಸನ್ನತೆಯ ಸಮಧಾನವಾಗಿರುತ್ತದೆ”!

ಇತರರೊಂದಿಗಿನ ಸಂಬಂಧ (4:5)

“ಸಂತೋಷ,” ಹಾಗೂ “ಕರ್ತನಲ್ಲಿರುವ” ಆನಂದದ ಎಚ್ಚರಿಕೆಗೆ ನಾವು ವಿಧೇಯ

ರಾದರೆ ಆ ಸಂತೋಷವು ಕೇವಲ ನಮ್ಮ ಹೃದಯದಲ್ಲಿ ಮಾತ್ರವಿರದೆ; ನಮ್ಮ ಸುತ್ತಲೂ ಇರುವವರಿಗೆ ಗೋಚರವಾಗುತ್ತದೆ. ಪೌಲನ ಮುಂದಿನ ಅಪ್ಪಣೆ ಇತರರೊಂದಿಗೆ ಸಂಬಂಧದ ಕುರಿತಾಗಿರುತ್ತದೆ: “ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೂ ಗೊತ್ತಾಗಲಿ” (ವಚನ 5ಎ).

“ಸೈರಣೆ” ಎಂಬ ಪದದ ಅನುವಾದವು (*epieikes*) “ಇದು ಗ್ರೀಕ್ ಪದವಾಗಿದ್ದು ತರ್ಜುಮೆಗೆ ಅಸಾಧ್ಯವಾಗಿದೆ.”⁵ ಈ ಪದವನ್ನು ವಿವಿಧವಾದ ಕ್ರಮದ ಹೇಳಿಕೆಯಲ್ಲಿ “ಸಂಯಮ” (KJV) ಮತ್ತು “ಸಹನ” (ASV; RSV). ಯಾಕೋಬ 3:17ರಲ್ಲಿ “ಬಿನಯ” ಎಂಬುದಾಗಿರುತ್ತದೆ. ಇತರೆ ಅನುವಾದಗಳಲ್ಲಿ “ಸಾತ್ವಿಕತೆ” ಎಂಬ ಅಂಶವನ್ನು ನೀಡಲಾಗಿದೆ (NIV; CEV ಮತ್ತು ASVಯ ಟಿಪ್ಪಣಿ ನೋಡಿ): “ಸಾತ್ವಿಕ ಮನೋಭಾವ” (TEV) “ಬಿನಯ ಹಾಗೂ ದಯೆ” (NCV), “ಯೋಗ್ಯಕರವಾದ” (CJB). *Epieikes* ಎಂಬುದು ಜೋಡಿ ಪದವಾಗಿದ್ದು “ಯೋಗ್ಯಕರವಾದ” (*eikos*) ಅದರ ಹಿಂದಿನ ಪದದೊಂದಿಗೆ ಅದರರ್ಥ “ಮೇಲೆ” (*epi*) ಗೆರಾಲ್ಡ್ ಹಾರ್ಡ್ನೋರ್‌ವರ ಸಲಹೆ “ಔದಾರವ್ಯ ಸಕಾರಾತ್ಮಕವಾದ ಅಂಶ ಅಥವಾ ಸುಮಧುರವಾದ ಪರಿಚ್ಛಾನ.”⁶ 2 ಕೊರಿಂಥ 10:1ರಲ್ಲಿ ಯೇಸುವನ್ನು ವಿವರಿಸಲು ಈ ಪದವನ್ನು ಬಳಸಲಾಗಿದೆ. ನಾನು ಲಿಜರ್ಡ್ ಗ್ಯಾಜೆನ್‌ವರ ಹೇಳಿಕೆಯನ್ನು ಇಷ್ಟಪಡುತ್ತೇನೆ: “ಕ್ರಿಸ್ತನಲ್ಲಿರುವ ಚಿಂತನೆಯನ್ನು ಇತರರಿಗಾಗಿ ಪ್ರಾಯೋಜಿಸುವುದು.”⁷ *Epieikes* ಎಂಬುದರ ಕುರಿತ ಹೆಚ್ಚಿನ ಸಾರಾಂಶವನ್ನು ಈ ಕೆಳಗೆ ತಿಳಿಸಲಾಗಿದೆ:

- ಸುಮಧುರವಾದ ವಿರ್ವಾಣು ...
- ಅದು ತನ್ನ ಸ್ವಂತದ್ದನ್ನು ಹೊಂದಿರುವದಿಲ್ಲ (ನೋಡಿಲಿ 1 ಕೊರಿಂಥ 13:4-7),
- ಅದರಲ್ಲಿ ಹೊಂದಾಣಿಕೆಯಿರುತ್ತದೆ (ಹೊಂದಾಣಿಕೆ ರಹಿತವಾಗಿರುವದಿಲ್ಲ).

ಈ ವಿಧವಾದ ಸಾತ್ವಿಕ ಮನೋಭಾವವು ಆ ಇಬ್ಬರು ಸಹೋದರಿಯರಲ್ಲಿ ಸಂಧಾನವನ್ನು ಮಾಡಲು ಸಹಾಯಕವಾಗಿತ್ತು 4:2. ಈ ಸದ್ಗುಣವು ಬ್ರಾಹ್ಮಣತ್ವ ಸಂಬಂಧಕ್ಕೆ ಮಾತ್ರ ಮೀಸಲಾಗಿರದೆ ಇತರರೇ ಎಲ್ಲಾ ಸಂಬಂಧಗಳಿಗೂ ಮೀಸಲಾಗಿರುತ್ತದೆ. ಪೌಲನು ಈ ವಿಧವಾದ ಮನೋಭಾವವು ಎಲ್ಲಾ ಮನುಷ್ಯರಿಗೆ ತಿಳಿದು ಬರಲಿ [“ಕಾಣಲಿ ಮತ್ತು ಅರಿಯಲಿ”⁸] ನಮ್ಮ ವಿರ್ವಾಣುಗಳಿಂದಂಟಾಗುವ ಹಾಗೂ ಕರ್ತನಿಂದಂಟಾಗುವ ಸಂತೋಷವನ್ನು ಈ ಪ್ರಪಂಚವು ನೋಡುವ ಅಗತ್ಯವಿದೆ!

ಇಂತಹ ಒಂದು ಮನೋಭಾವವನ್ನು ಸಮತೋಲನದಲ್ಲಿಡುವಂತದ್ದು ಕಷ್ಟಕರವೇ. ಸುಮಧುರವಾದ ಮನೋಭಾವವನ್ನು ಹೊಂದುವದಕ್ಕೆ ಬಲವಾದ ಕಾರಣವನ್ನು ಪೌಲನು ತಿಳಿಸಿರುವನು. “ಕರ್ತನಲ್ಲಿ ಇರುವೆವು” ಎಂಬುದನ್ನು ನೆನಪಿಸುವಾಗ ಇದು ಸಾಧ್ಯ. ಈಗ, ಅವನು ಇನ್ನೊಂದು ವಿಷಯವನ್ನು ತಿಳಿಸಿ: “ಕರ್ತನು ಹತ್ತಿರವಾಗಿದ್ದಾನೆ” ಅಂದನು (ವಚನ 5ಬ), “ಹತ್ತಿರ” ಎಂಬ ಪದವು (GK.: *eggus*) “ಕರ್ತನು ದೂರವಾಗಿರುವದಿಲ್ಲ” ಎಂಬರ್ಥ (ಮತ್ತಾಯ 28:20). ನಾವು ಮಾಡುವಂತದ್ದನ್ನೆಲ್ಲಾ ಕರ್ತನು ತಿಳಿಯುವನು ಎಂಬುದನ್ನು (ಇಬ್ರಿಯ 4:13). ನಾವು ಅರಿಯುವಾಗ ನಮ್ಮ ಮನೋಭಾವವು ಉತ್ತಮವಾಗುತ್ತದೆ. ಆತನು ಯಾವಾಗಲೂ ನಮ್ಮ ಸಂಗಡಿನಾಗಿರುವದನ್ನು ಅರಿಯುವಾಗ (ಇಬ್ರಿಯ 13:5) ನಾವು ಮಾಡಬೇಕಾದ ಕಾರ್ಯಕ್ಕೆ ಅದು ಬಲವನ್ನು ನೀಡುತ್ತದೆ. ಹೇಗೂ, “ಹತ್ತಿರ” ಎಂಬ ಪದದ ಹಿನ್ನೆಲೆಯು ಯೇಸುವಿನ ಎರಡನೆಯ ಬರೋಣವನ್ನು ನೆನಪಿಸುತ್ತದೆ (ಫಿಲಿಪ್ಪಿ 3:10, 11, 14, 20, 21). ಕರ್ತನು ಬರುವ ನಿರೀಕ್ಷೆಯು ನಮ್ಮನ್ನು ಸಂತೋಷಪಡಿಸುತ್ತದೆ (ನೋಡಿಲಿ ಪ್ರಕಟನೆ 22:20). ಅದು ನಮ್ಮ ಕಾರ್ಯಗಳಿಗೂ ಬಲವಾದ ಶಕ್ತಿಯಾಗಿದೆ (ನೋಡಿಲಿ ಲೂಕ 12:40; 1 ಯೋಹಾನ್ 3:3) - ಇತರರ ಸಂಬಂಧಕ್ಕೂ ಸಹಾಯಿಸುತ್ತದೆ!

ಚಿಂತೆಯ ಗೊಡವೆಗೆ ಹೋಗಬೇಡ (4:6ಎ)

ಪೌಲನ ಮುಂದಿನ ಅಪ್ಪಣೆಯು ದಿಗ್ಭ್ರಾಂತಗೊಳಿಸುತ್ತದೆ: “ಯಾವ ಸಂಬಂಧವಾಗಿಯೂ ಚಿಂತೆ ಮಾಡಬೇಡಿರಿ” (ವಚನ 6ಎ). CEV ತರ್ಜುಮೆಯು: “ಯಾವುದರ ವಿಷಯವಾಗಿಯೂ ಚಿಂತಿಸಬೇಡ.” ಚಿಂತೆ ಮಾಡಬೇಡ? ಒಂದು ನಿಬಿಡ ತಾಳು! ಚಿಂತೆಯು ಜೀವಿತದ ಒಂದು ಭಾಗವಲ್ಲವೇ? ನಾವು ನಮ್ಮ ಕುಟುಂಬದ, ಕೆಲಸದ ನಮ್ಮ ಆರೋಗ್ಯದ, ಲೆಕ್ಕಖಲದ ಪ್ರತಿದಿನದ ಸಮಸ್ಯೆಗಳನ್ನು ಎದುರಿಸುವುದಿಲ್ಲವೋ! ಮೂರು ವಿಧವಾದ ಜನರಿರುವರು ಎಂದು ಬಾಬ್ ಲಯನ್ಸ್‌ರವರು ತಿಳಿಸಿರುವರು: ಸಮಸ್ಯೆಯನ್ನು ಹೊಂದಿರುವವರು, ಈಗಾಗಲೇ ಸಮಸ್ಯೆಯ ಅನುಭವವನ್ನು ಹೊಂದಿದ್ದವರು, ಸಮಸ್ಯೆಯನ್ನು ಹೊಂದಲಿಕ್ಕೆ ಇರುವವರು.¹⁰ ಈ ವಿಷಯವನ್ನು ಅಲೋಚಿಸಿ, ಪೌಲನು ಚಿಂತೆಮಾಡಬೇಡಿ ಎಂದು ಹೇಳಲಿಲ್ಲ ಅದು ನಿಜ! ಆ ವಚನವನ್ನು ಪುನಃ ಪರಿಶೀಲಿಸೋಣ. ಆ ವಚನವು: “ಯಾವ ಸಂಬಂಧವಾಗಿಯೂ ಚಿಂತೆ ಮಾಡಬೇಡಿ” ಎಂಬುದಾಗಿಯೇ ತಿಳಿಸುತ್ತದೆ.

ಚಿಂತೆ ಮಾಡಬಾರದೆಂದು ಏಕೆ ಪೌಲನು ಫಿಲಿಪ್ಪಿಯವರಿಗೆ ಅಪ್ಪಣೆ ಮಾಡಿದನು? ಅವರ ಚಿಂತೆಯ ಬಗ್ಗೆ ಅಲ್ಪ ಯೋಚನೆಯನ್ನು ಮಾಡಿದನೇ? ಅವರ ಸಮಸ್ಯೆಗಿಂತಲೂ ಅವರ ದೇವರು ದೊಡ್ಡವನು ಎಂದು ಅವರು ತಿಳಿಯಲು ಅಪೇಕ್ಷಿಸಿದನು. ಚಿಂತೆಯು ಪಾಪವೇ, ಯಾಕೆಂದರೆ ಕಷ್ಟದ ಮತ್ತು ತೊಂದರೆ ಸಮಯದಲ್ಲಿ ನಾವುಗಳು ದೇವರ ಮೇಲೆ ಭರವಸೆಬಿಡುವುದಿಲ್ಲವೆಂಬ ಸೂಚನೆಯನ್ನು “ಚಿಂತೆಯು” ನೀಡುತ್ತದೆ (ನೋಡಿರಿ ಮತ್ತಾಯ 6:25-33).

“ಚಿಂತೆಯು” ಅನುವಾದವು (*merimnao*) ಎಂಬುದಾಗಿದ್ದು, “ಸಹಾಯ”¹¹ (ಚಿಂತನೆ) ಎಂಬ ಅರ್ಥವಾಗಿರುತ್ತದೆ. ಈ ಗ್ರೀಕ್ ಪದವನ್ನು ಅಪರೂಪವಾಗಿ ಒಂದೊಂದು ಸಾರಿ ಬಳಸಲಾಗಿದೆ (ನೋಡಿರಿ ಫಿಲಿಪ್ಪಿ 2:20), ಆದರೆ ಅದರಲ್ಲಿ ನಕರಾತ್ಮಕವಾದ ಗೂಡಾರ್ಥವಿರುತ್ತದೆ. “ನಾಳೆಯ ಕುರಿತು ಚಿಂತಿಸಬೇಡ” ಎಂಬ ಹೇಳಿಕೆಯಲ್ಲಿ ಯೇನು ಈ ಪದವನ್ನು ಬಳಸಿರುವನು (ಮತ್ತಾಯ 6:34). “ನಿಮ್ಮ ಚಿಂತಾಬಾರವನ್ನೆಲ್ಲಾ ಆತನ ಮೇಲೆ ಹಾಕಿರಿ” ಎಂಬ ಹೇಳಿಕೆಯಲ್ಲಿ ಹೇತ್ರನು ನಾಮ ಪದವನ್ನು ಬಳಸಿರುವನು (1 ಪೇತ್ರ 5:7). *Merimnao* ಎಂಬುದು *merizo* ಎಂಬ ಪದಕ್ಕೆ ಸಂಬಂಧಪಟ್ಟಿದೆ (ಎಳೆ) ಎಂಬ ಅರ್ಥ, ವಿವಿಧ ದಿಕ್ಕಿಗೆ ಎಳೆ ಎಂಬುದಾಗಿ.¹² ಚಿಂತಾಜನಕವಾದ ಮನಸ್ಸು ವಿವಿಧ ದಿಕ್ಕಿಗೆ ಚಲಿಸುತ್ತದೆ: ನಿಲಿಕ್ಕೆಯ ದಿಕ್ಕಿಗೂ ಅಥವಾ ಭಯದ ದಿಕ್ಕಿಗೂ ಎಳೆದಾಡು ಎಂಬುದಾಗಿರುತ್ತದೆ. ಸಾಮಾನ್ಯವಾಗಿ ಇದರ ಪರಿಣಾಮವು ಗೊಂದಲ ಮತ್ತು ಅಸಾಯಕಥೆಯಾಗಿರುತ್ತದೆ. ಆ ಅನುಭವ ನನಗೆ ಆಗಿರುತ್ತದೆ, ಒಂದು ವೇಳೆ ನಿಮಗೂ ಆಗಿರಬಹುದು.

ಸಹಾಯಕ್ಕಾಗಿ ಮನವಿ (4:6ಬಿ)

ಚಿಂತೆಯನ್ನು ಮಾಡದೆ, ನಾವು ಇನ್ನೇನು ಮಾಡಬೇಕು? ವಚನ 6ರ ಕಡೆಯ ಭಾಗವು “ಆದರೆ” ಎಂದು ಪ್ರಾರಂಭಿಸುತ್ತದೆ. ಇನ್ನೊಂದು ಪದದಲ್ಲಿ “ಚಿಂತೆಯ ಬದಲು, ಇದನ್ನು ಮಾಡಬೇಕು.” ಎನನ್ನು ಮಾಡಬೇಕು? “ಸರ್ವ ವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನು ಪ್ರಾರ್ಥನೆ ಬಿಡುಗಡೆಗಳನ್ನು ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ” (ವಚನ 6ಬಿ). ಚಿಂತೆಯ ಬದಲು ಪ್ರಾರ್ಥನೆ ಎಂಬ ಅಂಶವನ್ನು ಪೌಲನು ತಿಳಿಸಿದನು. J. A. ಬೆಂಗಲ್‌ರವರು ಚಿಂತನೆ ಹಾಗೂ ಪ್ರಾರ್ಥನೆ ಎಂದರೆ ಬೆಂಪಿ ಹಾಗೂ ನಿಲಿನ ಮಧ್ಯೆ ಇರುವ ತದ್ವಿರುದ್ಧ ಸಂಗತಿ ಎಂದಿರುವರು.¹³ ನಾವು ಇದನ್ನು “ಬೆಳಕು ಹಾಗೂ ಕತ್ತಲೆ” ಜನಿ ಹಾಗೂ ತಣ್ಣಗಾದ ಪರಿಸ್ಥಿತಿ ಎನ್ನಬಹುದು.

ಚಿಂತೆ ಎಂಬ ವಿಷಯಕ್ಕೆ ಪೌಲನು “ಶೀಘ್ರವಾದ” ಉತ್ತರವನ್ನು ನೀಡುವುದು ಅವನ ಉದ್ದೇಶವಾಗಿರಲಿಲ್ಲ. ಮ್ಯಾರ್ಡ್ಡೆ ಡುನಮ್‌ರವರು ಬರೆದು, “ಅಪೊಸ್ತಲನ ಪ್ರಾರ್ಥನಾ

ಮನವಿಯು ಸರಳವಾದ ಉತ್ತರವಾಗಿರಲಿಲ್ಲ.” ಅಪೊಸ್ತಲನ ಮನಸ್ಸಿನಲ್ಲಿ ರಾತ್ರಿಯ ಹಾಗೂ ಮುಂಜಾನೆಯ ಕಂಠಪಾಠದ ಪ್ರಾರ್ಥನೆಯ ಅಭಿಪ್ರಾಯವಿರಲಿಲ್ಲ. ಅದರ ಬದಲಾಗಿ,

ದೇವರ ಮುಂದೆ ನಮ್ಮ ಜೀವಿತವನ್ನು ತರುವ ಗಂಭೀರವಾದ ವಿಷಯವನ್ನು ಹೊಲನು ಬರೆದಿರುವನು, ದೇವರಲ್ಲಿ ನಾವು ಭರವಸೆಬಿಟ್ಟು ನಮ್ಮ ಜೀವಿತವನ್ನು ಆತನ ಕೈಗೆ ಒಪ್ಪಿಸಿಕೊಡಬೇಕು ... ಚಿಂತೆಯು ವರ್ತಮಾನಕಾಲದಲ್ಲೂ ಹಾಗೂ ಭವಿಷ್ಯತ್ತಿನಲ್ಲೂ ಒಬ್ಬನು ಭಾರವನ್ನು ಹೊತ್ತುಕೊಂಡಿರುವನು ಎಂಬ ಸೂಚನೆಯನ್ನು ನೀಡುತ್ತದೆ, ಪ್ರಾರ್ಥನೆಗೆ ನಮ್ಮನ್ನು ಒಳಪಡಿಸಿ, ಆ ಚಿಂತೆಯನ್ನು ದೇವರ ಸುರಕ್ಷಿತವಾದ ಕೈಗಳಿಗೆ ಒಪ್ಪಿಸುವಂತಹದಾಗಿದೆ.¹⁴

ಕ್ಷಣಗತ ಹಿಂದೆ ನೋಡಿದ ಹೊಂದಾಣಿಕೆಯ ಕುರಿತು ಗಮನಿಸೋಣ. ಬೆಂಜಿಯ ಮೇಲೆ ನೀರನ್ನು ಚೆಲ್ಲುವಾಗ, ಅದು ಅರಿಹೋಗುತ್ತದೆ. ಬೆಳಕು ಮೂಡುವಾಗ, ಕತ್ತಲೆಯು ಮಾಯವಾಗುತ್ತದೆ. ವಿನಯದರೂ ಜನಿ ಮೂಡುವಾಗ, ತಣ್ಣಗಾದ ಪರಿಹಿತಿಯು ಇಲ್ಲವಾಗುತ್ತದೆ. ಅದೇ ಲೀತಿಯಲ್ಲಿ - ನಮ್ಮ ಕೊರತೆಗಳನ್ನು ನಂಬಿಕೆಯಿಂದ ದೇವರ ಬಳಿಗೆ ತೆಗೆದು ಕೊಂಡು ಹೋಗುವಾಗ - ನಮ್ಮ ಸಮಸ್ಯೆ ಇಲ್ಲವಾಗುತ್ತದೆ.

ವಚನ 6ನ್ನು ಆಳವಾಗಿ ಗಮನಿಸಿದರೆ, ಈ ನಿಯಮಗಳನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಜಾನ್ ವಾಲ್‌ಪೂರ್ಡ್ ಈ ವಚನವನ್ನು, “ಸತ್ಯವೇದದಲ್ಲಿ ಪ್ರಾರ್ಥನೆ ಕುರಿತ ಮಹತ್ವದ ಪ್ರಭೋದನೆ” ಎಂದು ಹೇಳಿರುವರು.¹⁵ ರಾಲ್ಡ್ ಮಾರ್ಷನ್ ಈ ಭಾಗವನ್ನು ಪ್ರತಿ ವಯಸ್ಸಿನವರು, “ಮಾರ್ಗದರ್ಶನಕ್ಕಾಗಿ ಈ ವಾಕ್ಯದ ಕಡೆಗೆ ತಿರುಗಿಕೊಳ್ಳುವರು, ಮತ್ತು ಅದರಿಂದ ಉತ್ತೇಜನವನ್ನು ಮತ್ತು ಆಶೀರ್ವಾದವನ್ನು ಪಡೆದಿರುವರು.”¹⁶

ಪ್ರಾರ್ಥನೆ ಕುರಿತಾಗಿ ಹೊಲನು ಈ ವ್ಯಾಖ್ಯಾನವನ್ನು ಬಳಸುವ ಮೊದಲು, “ಎಲ್ಲಾದರಲ್ಲಿಯೂ” ಎಂಬ ವಿಷಯವನ್ನು ನೆನಪು ಮಾಡಲಿ: “ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನು ಪ್ರಾರ್ಥನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿಲಿ” (ವಚನ 6ಬ; ಒತ್ತಿ ಹೇಳಿದ್ದು ನನ್ನದು). “ಸರ್ವವಿಷಯವೆಂಬುದು” ಎಲ್ಲವನ್ನು ಸುಗಮ ಮಾಡುತ್ತದೆ.

ಮೊದಲನೆಯದು “ಪ್ರಾರ್ಥನೆಯ” ವ್ಯಾಖ್ಯಾನವಾಗಿದೆ: “ಯಾವ ಸಂಬಂಧವಾಗಿಯೂ ಚಿಂತೆ ಮಾಡದೆ, ಸರ್ವವಿಷಯದಲ್ಲಿಯೂ ಪ್ರಾರ್ಥನೆ...” (ಒತ್ತಿ ಹೇಳಿದ್ದು ನನ್ನದು). ಗ್ರಿಕ್ ಭಾಷೆಯ (*proseuche*) ಎಂಬುದು “ಪ್ರಾರ್ಥನೆ”ಯ ಪದವಾಗಿದೆ (*euche*) ಅದರ ಹಿನ್ನೆಲೆಯ ಅರ್ಥ. “ನೆ” ಅಥವಾ “ಮುಂದಕ್ಕೆ” (*pros*) “ಪ್ರಾರ್ಥನೆಯ ಮುಂದುವರಿಸಿ” ಎಂಬುದಾಗಿದೆ - ಅದು ದೇವರ ಕಡೆಗೆ ವಿನೀ ಸಂಬಂಧಿಸಿದರೂ, “ಅದನ್ನು ಪ್ರಾರ್ಥನೆಯಲ್ಲಿ ದೇವರ ಬಳಿಗೆ ತನ್ನಿಲಿ.” ವಚನ 6ರ ಮೊದಲ ಭಾಗದ ಅರ್ಥವನ್ನು CEV ತರ್ಕುಮೆಯಿಂದ ಈಗಾಗಲೇ ನೋಡಿದ್ದೇವೆ. ಹೆಚ್ಚಿನ ಅನುವಾದವು ಇಲ್ಲರುತ್ತದೆ: “ಯಾವುದೇ ವಿಷಯದಲ್ಲಿ ಚಿಂತಿಸದೆ, ಎಲ್ಲವುಗಳ ವಿಷಯವಾಗಿ ಪ್ರಾರ್ಥಿಸಿಲಿ.”

ಹೊಲನ ಮುಂದಿನ ವ್ಯಾಖ್ಯಾನವು “ವಿಜ್ಞಾಪನೆ” ಎಂಬುದಾಗಿರುತ್ತದೆ: “... ಸರ್ವವಿಷಯದಲ್ಲಿ ಪ್ರಾರ್ಥನೆ ಮತ್ತು ವಿಜ್ಞಾಪನೆ...” (ಒತ್ತಿ ಹೇಳಿದ್ದು ನನ್ನದು). (GK.: *deesei*) ನಿರ್ದಿಷ್ಟವಾದ “ಪ್ರಾರ್ಥನೆಯ ವಿಜ್ಞಾಪನೆ” ಇಂಗ್ಲೀಷ್ ಭಾಷೆಯ ಸೂಚನೆಯು ದೇವರಲ್ಲಿ ಕೇಳಿಕೊಳ್ಳುವ ವಿಷಯವು ಒಳಗೊಂಡಿರುತ್ತದೆ. ಯಾವುದನ್ನು ಕೇಳಿಕೊಳ್ಳ ಬೇಕು? “ಸರ್ವವಿಷಯಗಳನ್ನು” ಎಂಬುದನ್ನು ನೆನಪುಮಾಡಿಕೊಳ್ಳಲಿ. ಜಾರ್ಜ್ ಎರಡಮನ್‌ರವರು ಬರೆದು “ದೇವರ ಶಕ್ತಿಗೆ ಎಟುಕಲಾರದ್ದು ಯಾವುದೂ ಇರುವದಿಲ್ಲ [ಆದುದರಿಂದ] ಚಿಕ್ಕ ವಿಷಯಗಳು [ಯಾವುದೇ ಇರಲಿ] ಆತನ ಚಿಂತನೆಯಿಂದ ದೂರ ಉಳಿಯುವದಿಲ್ಲ.”¹⁷

“ಬಿಜ್ಜಾಪನೆ” ಎಂಬ ಪದದೊಂದಿಗೆ “ಮನಬಿ” ಎಂಬ ಪದವು ಹತ್ತಿರವಾಗಿರುತ್ತದೆ: “... ಸಕಲ ವಿಷಯಗಳಿಗೂ ಪ್ರಾರ್ಥನೆ ಬಿಜ್ಜಾಪನೆಗಳನ್ನು ಮನಬಿ ಮಾಡುತ್ತಾ ನಿಮಗೆ ಬೇಕಾದ ದ್ರವ್ಯವನ್ನು ತಿಳಿಸಿಪಡಿಸಿರಿ” (ಒತ್ತಿ ಹೇಳಿದ್ದು ನನ್ನದು). (Aitemata) ಅಂದರೆ ಗ್ರೀಕ್ ಪದದರ್ಥ “ಮನಬಿ” ಬಿಜ್ಜಾಪನೆ ಎನ್ನುವದಕ್ಕಿಂತಲೂ ಹೆಚ್ಚಿನ ಅರ್ಥವನ್ನು ನೀಡುತ್ತದೆ, ಅದು ನಿರ್ದಿಷ್ಟವಾದ ಬೇಡಿಕೆಯನ್ನು ಸೂಚಿಸುತ್ತದೆ. ನಮ್ಮ ಬಿಜ್ಜಾಪನೆಯು ಕೇವಲ ಸಾಮಾನ್ಯವಾಗಿರದೆ, ನಿರ್ದಿಷ್ಟವಾಗಿದ್ದು ಪ್ರಾರ್ಥನೆಯು ಕೇಂದ್ರೀಕೃತವಾಗಿರಬೇಕು.¹⁸ ನಮ್ಮದೆ ಮನಬಿಗಳನ್ನು ಮಾಡಬಹುದು. ವಿಲಯಂ ಬಾರಕ್ಲೆಯವರ ಸಲಹೆಯಂತೆ, “ಕಳೆದು ಹೋದ ಜೀವಿತದಲ್ಲೂ ಮಾಡಿದ ಪಾಪಕ್ಕಾಗಿ ಕ್ಷಮೆಯನ್ನು ಕೋರಬಹುದು. ವರ್ತಮಾನ ಕಾಲದ ಸಂಗತಿಗಳಿಗೂ, ಭವಿಷ್ಯದ ಮಾರ್ಗದರ್ಶನಕ್ಕೂ ಬೇಡಿಕೊಳ್ಳಬಹುದು.”¹⁹ ಇತರರಿಗಾಗಿಯೂ ಪ್ರಾರ್ಥನಾ ಮನಬಿಯನ್ನು ಸಲ್ಲಿಸಬಹುದು, ಇದನ್ನು ಮಧ್ಯವರ್ತಿಯ ಪ್ರಾರ್ಥನೆ ಎಂದು ಕರೆಯುತ್ತಾರೆ (1 ಥೆಸಲೋನಿಕ 5:25; 2 ಥೆಸಲೋನಿಕ 1:11; ಯಾಕೋಬ 5:16). “ಪ್ರಾರ್ಥನೆಯು ಮನಬಿಯಾಗಿರುತ್ತದೆ” ಬಿಃ “ಒತ್ತಾಯವಾಗಿರುವದಿಲ್ಲ.”²⁰ ಪ್ರತಿಯೊಂದು ಮನಬಿಯು ಯೋಗ್ಯವಾಗಿರಬೇಕು: “... ನನ್ನ ಚಿತ್ತವಲ್ಲ ನಿನ್ನ ಚಿತ್ತವೇ ನೇರವೇರಲಿ ಎಂಬುದಾಗಿರಬೇಕು” (ಲೂಕ 22:42).

ಒಂದು ಪ್ರಶ್ನೆಯು ಉದ್ಭವಿಸಬಹುದು: “ನಮ್ಮ ಮನಬಿಗಳನ್ನು ಏಕೆ ದೇವರಿಗೆ ತಿಳಿಸಬೇಕು? ಯಾಕೆಂದರೆ ಆತನು ಮೊದಲೇ ಅವುಗಳನ್ನು ತಿಳಿದಿರುವನಲ್ಲವೇ?” ಹೌದು, ಆತನಿಗೆ ತಿಳಿದಿದೆ - ಆದಾಗ್ಯೂ ನಾವು ಆತನನ್ನು ಕೇಳಬೇಕೆಂದು ಬಯಸುತ್ತಾನೆ (ಮತ್ತಾಯ 7:7, 8). ಕಾರ್ಥಮನ್‌ರವರು ಇನ್ನೊಂದು ಅಲೋಚನೆಯನ್ನು ನೀಡಿ: ನಾವು ಕೇಳುವವರಿಗೆ, ನಮ್ಮ ಕೊರತೆಗಳು ಇರುತ್ತವೆ ಆದರೆ ಮನಬಿಗಳಿರುವದಿಲ್ಲ.²¹

ಪೌಲನ ನಾಲ್ಕನೇಯ ವ್ಯಾಖ್ಯಾನ “ಕೃತಜ್ಞತಾಸ್ತುತಿ”: “... ಸಕಲ ವಿಷಯದಲ್ಲೂ ಪ್ರಾರ್ಥನಾ ಬಿಜ್ಜಾಪನೆಗಳನ್ನು ಕೃತಜ್ಞತಾಸ್ತುತಿಯಿಂದ ನಿಮಗೆ ಬೇಕಾದದ್ದನ್ನು ದೇವರಿಗೆ ತಿಳಿಸಿಪಡಿಸಿರಿ.” “ಕೃತಜ್ಞತಾ ಸ್ತುತಿ” ಎಂಬುದರ ಗ್ರೀಕ್ ಪದವು (eucharistia) ಎಂಬ ಅನುವಾದ “ಒಳ್ಳೆಯದಾಗಿ” (eu) ಅದರರ್ಥ “ಪುಕ್ಕಟೆಯಾಗಿ ಕೊಡು” (charizomai) ಅದರರ್ಥ ಹೃದಯಪೂರ್ವಕವಾಗಿ ಹಲವು ಬರುವಂತೆ ಕೃತಜ್ಞತೆ. ಪ್ರಾರ್ಥನೆಯ ಕೇವಲ “ಅಭಿಲಾಷೆಗಳ ಪಟ್ಟಿಯಾಗಿರದೆ”; ಅದು ಕೃತಜ್ಞತೆಯಿಂದ ತುಂಬಬೇಕು.

ವಚನ 6 ನಿಖರವಾದ ವಿಷಯಗಳ ತುಂಬಲ್ಪಟ್ಟಿದೆ: ಯಾವುದಕ್ಕೂ ಚಿಂತಿಸದೇ, ಸರ್ವ ವಿಷಯಕ್ಕೂ ಪ್ರಾರ್ಥನೆ ಮಾಡಿ ಎಲ್ಲ ವಿಷಯಗಳಿಗೂ ಕೃತಜ್ಞತೆಯನ್ನು ಸಲ್ಲಿಸು!²² ಜೋಬಾರ್ನಿಬ್‌ರವರು “ಪ್ರತಿವಿಷಯಕ್ಕೂ ದೇವರಿಗೆ ... ಕೃತಜ್ಞತೆ ಹೇಳು.”²³ ಎಂಬ ತಲೆ ಬರಹದ ಪ್ರಸಂಗವನ್ನು ಮಾಡಿದ್ದಾರೆ. ಇದರಲ್ಲಿ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಲ್ಪಟ್ಟ, ಕ್ಯಾಂಟನ್‌ಬೂಮ್ ಅವರ ಕುಲಿತ ಬರೆದರು. ನೂರಾರು ಸ್ತ್ರೀಯರು ನಿರಾಶ್ರಿತರ ಚಿಕ್ಕ ಕೊಠಡಿಗಳಲ್ಲಿ ಸಿಕ್ಕಿರಿದ್ದರು. ಆ ಕಟ್ಟಡವು ಹೊಲಸಾಗಿಯೂ ಮತ್ತೆ ಕಟ್ಟ ವಾಸನೆಯಿಂದಲು ತುಂಬುತ್ತಿತ್ತು - ಆದರೆ ಚಿಗಟಗಳ ಮೂಲಕ ಕೆಟ್ಟದಾದ ಕಾಯಿಲೆಯು ಅವರನ್ನು ರಾತ್ರಿ ಹಗಲು ಭಾದಿಸುತ್ತಿತ್ತು. ಆ ನಿರಾಶ್ರಿತರ ಕೊಠಡಿಗಳಲ್ಲಿ ಬೈಬಲನ ಚರ್ಚೆಗಳಲ್ಲಿ, ಫಿಲಿಪ್ಪಿ 4:6ನ್ನು ಬಳಸಲಾಗಿತ್ತು. ಅಲ್ಲದಂತೆ ಸ್ತ್ರೀಯರು ತಮಗೆ ಚಿಗಟಗಳಿಂದ ಉಂಟಾದ ಭಾರಗಳ ನಿಮಿತ್ತ ದೇವರಿಗೆ ಹೇಗೆ ಸ್ತೋತ್ರಮಾಡಬೇಕೆಂಬ ಗೊಂದಲಕ್ಕೆ ಒಳಗಾದರು ಆ ಕ್ರಿಮಿಗಳಿಂದ ಅವರು ಜಡುಗಡೆ ಹೊಂದದೇ ಇದ್ದರೂ, ಹೇಗೂ ದೇವರಿಗೆ ಸ್ತೋತ್ರ ಮಾಡಿದರು. ಅನಂತರ ಸಿಪಾಯಿಗಳು ಇತರೆ ನಿರಾಶ್ರಿತರ ಕಟ್ಟಡಗಳಲ್ಲಿದ್ದ ಸ್ತ್ರೀಯರಿಗೆ ತೊಂದರೆಯನ್ನು ನೀಡಿದರೂ ಈ ಸ್ತ್ರೀಯರಿಗೆ ತೊಂದರೆಯನ್ನು ನೀಡಲಿಲ್ಲ - ಯಾಕೆಂದರೆ ಅಲ್ಲಿ ಚಿಗಟಗಳಿದ್ದವು.

ನಮ್ಮ ಜೀವಿತದಲ್ಲಿಯೂ “ಚಿಗಟಗಳಿಂಬ” ಸಮಸ್ಯೆಯು ಇರುವಾಗ - ಕೃತಜ್ಞತೆ ಹೇಳಲು ಅಸಾಧ್ಯ - ಆದರೆ, ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ

ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ [ಆತನಲ್ಲಿ] (ರೋಮಾಪುರ 8:28). “ಸಕಲ ವಿಷಯಗಳಿಗೆ” ಕೃತಜ್ಞರಾಗಿರುವುದು ಮಾತ್ರವಾಗಿರದೆ, “ಅದು ಅಧೀನದಲ್ಲಿ ಏನೇ ನಡೆದರೂ, ದೇವರ ಕೈಗಳನ್ನೇ ನೋಡಲು ಪ್ರಯತ್ನಿಸಿ ನಂತರ ದೇವರಿಗೆ ಸ್ತುತಿಯನ್ನು ಸಲ್ಲಿಸುವುದು.”

ಅನೇಕ ಸಕರಾತ್ಮಕವಾದ ಅಶೀರ್ವಾದಗಳನ್ನು ನಾವು ಹೊಂದಿರುವೆವು. ಒಂದು ವೇಳೆ ಅದರ ಹೆಚ್ಚಿನನ್ನು ನೀವು ಮಾಡುವಿರಾದರೆ, ಆ ಹೆಚ್ಚಿನ ತಲೆಭಾಗದಲ್ಲಿ ಅಶೀರ್ವಾದಗಳನ್ನು ಗುರುತಿಸಿರಬೇಕು. ಜೀವಿತವು ನಿಮ್ಮ ಯೌವನವನ್ನು ನಿಮ್ಮ ಬಿಡುಗಡೆಯನ್ನು, ನಿಮ್ಮ ಆರೋಗ್ಯವನ್ನು, ನಿಮ್ಮ ಸ್ನೇಹಿತರನ್ನು, ನಿಮ್ಮ ಕುಟುಂಬವನ್ನು ತೆಗೆದುಬಿಡಬಹುದು - ಆದರೆ ಯಾವುದೇ “ಸಂಗತಿಗಳು [ನಿಮ್ಮನ್ನು] ಕ್ರಿಸ್ತನ ಪ್ರೀತಿಯಿಂದ ಅಗಲಿಸಲಾರವು” (ರೋಮಾಪುರ 8:35)!

ಪರಿಣಾಮ - ಸಮಾಧಾನ! (4:7)

ಈಗ ನಾವು ಅಶ್ಚರ್ಯಕರವಾದ, ನಂಬಲಸಾಧ್ಯವಾದ ವಾಗ್ದಾನವನ್ನು ನೋಡುತ್ತೇವೆ: “ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯೂ ನಿಮ್ಮ ಹೃದಯಗಳನ್ನು ಯೋಚನೆಗಳನ್ನು ಕ್ರಿಸ್ತ ಯೇಸುವಿನಲ್ಲಿ ಕಾಯುವುದು” (ವಚನ 7). “ಮತ್ತು” ಎಂಬ ಪದವನ್ನು ದಾಖಲೆ ಹೋಗಬೇಡಿರಿ ವಚನ 7ರಲ್ಲಿರುವ ವಾಗ್ದಾನವನ್ನು 4ರಿಂದ 6 ವಚನದವರೆಗೆ ನೆಲೆಸಲಾಗಿದೆ: ನೀವು ಯಾವಾಗಲೂ ಸಂತೋಷಿಸುವುದಾದರೆ, ಸುಮಧುರವಾದ ಬಾಂದವ್ಯವನ್ನು ಹೊಂದಿದ್ದರೆ, ಚಿಂತಿಸದೆ ಇದ್ದು, ಪ್ರಾರ್ಥಿಸುವುದಾದರೆ, ನಂತರ, “ಎಲ್ಲಾ ಗ್ರಹಿಕೆಯನ್ನು ಮೀರುವ ದೇವ ಶಾಂತಿಯನ್ನು ಹೊಂದಿಕೊಳ್ಳುವಿರಿ.”

“ದೇವ ಶಾಂತಿ” ಅದನ್ನು ದೇವರು ಮಾತ್ರ ನೀಡುವನು ಆತನು ಸಮಾಧಾನದ ದೇವರಾಗಿರುವುದರಿಂದ ಅದನ್ನು ನೀಡುವನು (ವಚನ 9). “ಎಲ್ಲಾ ಗ್ರಹಿಕೆಯನ್ನು ಮೀರುವ ಎಂಬುದನ್ನು ಗ್ರೀಕ್ ಭಾಷೆಯಲ್ಲಿ ಅನುವಾದಿಸಿ *huperechousa* (ಹೊಂದಿಕೊಂಡು ಹಿಡಿದು ಕೋ ಮೇಲಿನ) *panta* (“ಸಕಲ” ಅಥವಾ “ಎಲ್ಲಾ”) ನಾಮಪದ²⁴ (“ಮನಸ್ಸಿನಲ್ಲಿ” ಅಥವಾ ಯೋಚನೆಯಲ್ಲಿ) ಅದರ ಮೂಲಾರ್ಥ “ಎಲ್ಲಾ ಮನಸ್ಸಿಗೂ ಮೀರುವ” ಅಥವಾ ಎಲ್ಲಾ ಯೋಚನೆಗಳನ್ನು ಮೀರಿ: ದೇವರು ಕೊಡುವಂತ ಸಮಾಧಾನವನ್ನು ಮನುಷ್ಯನು ಉತ್ಪಾದಿಸಲು ಅನರ್ಹನಾಗಿದ್ದಾನೆಂಬ ಅರ್ಥವಾಗಿದೆ. ಬಹುಶಃ ಅದರ ಸರಳವಾದ ಅರ್ಥ ದೇವರ ಸಮಾಧಾನವು ಅದ್ಭುತವಾದದ್ದು, ಅಶ್ಚರ್ಯವಾದದ್ದು, ಅದನ್ನು ಮಿತಿಗೆ ಒಳಪಟ್ಟಿರುವ ಮನಸ್ಸು ಗ್ರಹಿಸಲಾರದು. ವಿವಿಧ ಅನುವಾದಗಳ ವ್ಯಾಖ್ಯಾನವು ಈ ಕೆಳಕಂಡಂತೆ ಇರುತ್ತದೆ:

- NCV: “ಅದು ಉನ್ನತವಾಗಿರುವುದರಿಂದ ಗ್ರಹಿಸಲಾರೆವು.”
- Phillips: “ಮನುಷ್ಯನ ಗ್ರಹಿಕೆಗೆ ನಿಲುಕಲಾರದ್ದು.”
- LB: “ಮನುಷ್ಯನ ಮನಸ್ಸು ಗ್ರಹಿಸಲಾರದಷ್ಟು ಅದ್ಭುತವಾಗಿದೆ.”

ಈ ವಿಧವಾದ ಸಮಾಧಾನವನ್ನು ಹೊಂದಿರುವವರು ಅದನ್ನು ಪಡೆಯುವ ಲೀತಿಯನ್ನು ವಿವರಿಸಲಾರರು, ಅದನ್ನು ಹೊಂದದೇ ಇರುವವರು ಗೊಂದಲಕ್ಕೆ ಒಳಪಡುವರು. ಕ್ರೈಸ್ತರು ಈ ಜನರಿರುವಂತ ಸಮಸ್ಯೆಗಳನ್ನು ಹೊಂದಿದ್ದರೂ ಸಮಾಧಾನದಿಂದಿರುವ ಸಾಧ್ಯತೆಯನ್ನು ಅವರು ಗ್ರಹಿಸಲಾರರು!

1930ರ ಆರಂಭದಲ್ಲಿ ಉಂಟಾದ ಮಹಾ ಬೇಸರದ ದಿನಗಳಲ್ಲಿ ಉಂಟಾದ ಒಂದು ಘಟನೆಯನ್ನು ಹಾರೋಲ್ಡ್ ಬೋನ್ಲೈಯವರು ನೆನಪು ಮಾಡಿರುವರು. ಚಿಕಾಗೋದ

ದಕ್ಷಿಣ ಭಾಗದಿಂದ, ಇತರೆ ಸಾಹಿತಿಗಳ ಸಂಗಡ, ಪ್ರಸಿದ್ಧಿ ಹೊಂದಿದ ನ್ಯಾಯದೀಶ ರಾದ ಕ್ಲಾರೆನ್ಸ್ ಡಾರೋ, ಮತ್ತು ಅಪಗಾರರು ತಮ್ಮ ಭಾಷಣ ಮಾಡುತ್ತಿದ್ದರು - ಅವರಲ್ಲ ಅನೇಕರು ಕಷ್ಟ ವರ್ಣಿಯರು. ಆ ದಿನಗಳ ಆರ್ಥಿಕ ಪರಿಸ್ಥಿತಿಯ ಹಿತೋಪ ಖೀಲಿತು: ಕಷ್ಟ ಜನರಿಗೆ ಉಂಟಾದ ಹಣದ ಮತ್ತು ಕೆಲಸದ ವ್ಯವಸ್ಥೆಯ ಕುರಿತು ಡ್ಯಾರೋ ವರು ಮಾತನಾಡುತ್ತಿದ್ದರು. “ಆದಾಗ್ಯೂ ನೀವುಗಳು ಹಾಡುತ್ತಾ ಇರುವಿರಿ? ನಿಮ್ಮ ಹಾಗೆ ಯಾರೂ ಹಾಡಲಾರರು! ನೀವು ಹಾಡುವದಕ್ಕೆ ಕಾರಣವೇನು?” ಸಭಾಕಲಿಂದ ಒಬ್ಬ ಸ್ತ್ರೀಯು ಕೂಗುತ್ತಾ, “ನಮಗೆ ಯೇನು ಇರುವದರಿಂದ ನಾವುಗಳು ಹಾಡುತ್ತೇವೆ ಅಂದಬ್ಬ!” ಅಕೆಯ ಕೂಗಿಗೆ ಅನೇಕರು ಪ್ರತಿಕ್ರಿಯಿಸಿ “ಅಮೇನ್” “ಹೌದು” ಎಂದು ಕೂಗಿದರು ...

ಅದನ್ನು ಅಲಸಿದ ಡ್ಯಾರೋವರ ಬಳಿಯಲ್ಲಿ ಉತ್ತರವಿರಲಲ್ಲ ... ಮಾನವೀಯ ದೃಷ್ಟಿಯಲ್ಲಿ ಉತ್ತರವಾಗಲಿ, ಪ್ರತಿಕ್ರಿಯೆಯನ್ನಾಗಲಿ ತೋರ್ಪಡಿಸಲಲ್ಲ - ಅವರನ್ನು ಬಲಪಡಿಸುವಾತನಲ್ಲದ್ದು ಕಷ್ಟಲೀನ ಹಾಗೂ ಭಯದ ಸಮಯದಲ್ಲೂ ಅವರುಗಳು ಹಾಡುವದಕ್ಕೆ ಸಾಧ್ಯವಾಯಿತು [ಫಿಲಿಪ್ಪಿ 4:13].²⁵

ಕ್ರಿಸ್ತನ ಶ್ರೀತಿಯ ಹಾಗೆ, ದೇವರಲ್ಲ ನಂಜಕೆ ಇಟ್ಟ ದೇವರ ಮಗುವು ಸಮಾಧಾನವನ್ನು ಹೊಂದಿಕೊಂಡಿರುವುದು ಅದು ಜ್ಞಾನಕ್ಕೆ ಮೀರುವ ಸಮಾಧಾನವಾಗಿದೆ (ಎಫೆಸ 3:19).

ಈ ವಿವರಿಸಲಾರದ ಸಮಾಧಾನವು ನಿಮ್ಮ ಮನಸ್ಸನ್ನು ಮತ್ತು ಹೃದಯಗಳನ್ನು ಕರ್ತನಾದ ಯೇಸು ಕ್ರಿಸ್ತನಲ್ಲ ಕಾಯುವದು ಎಂದು ಪೌಲನು ತಿಳಿಸಿದನು” (ವಚನ 7ಬ, ಸಿ). “ಕಾಯುವದು” ಎಂಬುದು ಗ್ರೀಕ್ ಅನುವಾದದಲ್ಲ (*phroureo*) ಎಂಬ “ಸೈನ್ಯದ ಭಾಷೆಯಾಗಿದೆ, ಯೋದರ ಸಹಾಯದಿಂದ ಕಾಪಾಡು ... ಕ್ರೈಸ್ತರ ಸುರಕ್ಷೆಯ ಕುರಿತು ಬಳಸಲಾಗಿದೆ ... ಅವನು ತನ್ನ ಚಿಂತಾಬಾರವನ್ನೆಲ್ಲಾ ದೇವರ ಕೈಗೆ ಒಪ್ಪಿಸುವಾಗ, ಸುರಕ್ಷಿತನಾಗಿರುವನು.”²⁶ ದೊಡ್ಡ ಗೋಡೆಗಳ ಸಹಾಯದಿಂದ ಸುರಕ್ಷಿತವಾಗಿರುವ, ಪಟ್ಟಣವನ್ನು ಊಹಿಸಿಕೊಳ್ಳಲಿ. ಅದರಲ್ಲ ಇರುವ ಜನರು ಸಮಾಧಾನದಿಂದ ಕಾರ್ಯನಿರ್ವಹಿಸುವದನ್ನು ಯೋಚಿಸಿಲಿ, ಅವರು ಸುರಕ್ಷಿತನಾಗಿರುವದರಿಂದ, ಚಿಂತೆ ಇಲ್ಲದೆ ತಮ್ಮ ವ್ಯವಹಾರಗಳನ್ನು ಮುಂದುವರಿಸುವರು, “ಕಾಯುವುದು” ಎಂಬ ಪದದ ಅರ್ಥ ಇದೇ ಆಗಿರುತ್ತದೆ.

ಕಾಯುವುದು ಅಂದರೆ ಏನು: “... ನಿಮ್ಮ ಹೃದಯ ಮತ್ತು ಮನಸ್ಸು.” “ಹೃದಯಗಳು” ಮತ್ತು “ಮನಸ್ಸುಗಳನ್ನು” ಅದು ಕ್ರೈಸ್ತರ ಪೂರ್ಣವಾದ ಅಂತರಾಳವಾಗಿರುತ್ತದೆ (ಈ ವ್ಯಾಖ್ಯಾನದ ಸಂಬಂಧದಲ್ಲ “ಹೃದಯವು” ಭಾವನೆಗೂ, “ಮನಸ್ಸು” ಅಲೋಚನೆಗೂ ಸಮಂಜಸವಾಗಿದೆ). ಅಂತರಾಳದ ಮನುಷ್ಯನನ್ನು ಕಾಯುವದು, ಬಾಹಿರ ಮನುಷ್ಯನನ್ನಲ್ಲ. ಈ ಪಾರದ ಪರಿಚಯದಲ್ಲ, ಸಮಾಧಾನಕ್ಕೆ ಇರುವ ಒಂದು ಅಡ್ಡಿ ಯಾವುದೆಂದರೆ, ಸಮಾಧಾನವನ್ನು ಅರಿಯದೇ ಇರುವ ಪರಿಸ್ಥಿತಿಯೇ! ದೇವರು ಬಾಹಿರ ದೇಹವನ್ನು ಕಾಯಬೇಕೆಂದು ಅನೇಕರು ಬಯಸುತ್ತಾರೆ. ಅವರು ಸಮಾಧಾನಕರವಾದ ಸನ್ನಿವೇಶವನ್ನು ಬಯಸುತ್ತಾರೆ. ಚಿರುಗಾಳಿಯಿಂದ ಸುರಕ್ಷೆ ಹೊಂದುವರು ಎಂದು ಕರ್ತನು ಎಲ್ಲಯೂ ಹೇಳಿರುವದಿಲ್ಲ, ಆರೋಗ್ಯದ ಸುರಕ್ಷೆ, ಅವರಿಗೆ ಎದೆಕವಚ ನೀಡಲಾಗುವದು ಎಂಬುದಾಗಿಯೂ ಹೇಳಿರುವದಿಲ್ಲ - ಇನ್ನಾವುದೇ ವಿಷಯಗಳು ನಮ್ಮ ದೇಹಕ್ಕೆ ಸಂಬಂಧಿಸಬಹುದು. ಆದುದರಿಂದ, ಪೌಲನ “ಬಾಹಿರವಾದ ದೇಹವು” ಹೀನಾವಸ್ಥೆಯಲ್ಲಿದ್ದರೂ, “ಅವನ ಅಂತರ್ಯವು ದಿನೇ ದಿನೇ ಹೊಸದಾಗುತ್ತಿತ್ತು” (2 ಕೊರಿಂಥ 4:16)!

“ಯೇಸು ಕ್ರಿಸ್ತನಲ್ಲರುವವರಿಗೆ” ಮಾತ್ರ ಈ ಸುರಕ್ಷತೆಯು ದೊರೆಯುತ್ತದೆ ಎಂದು ಇನ್ನೊಂದು ಸಾಲಿ ನಾನು ಒತ್ತಿ ಹೇಳುತ್ತೇನೆ (ವಚನ 7ಸಿ): ನಾವು ಆತನಲ್ಲ ದೀಕ್ಷಾಸ್ನಾನ ಹೊಂದಿರದಿದ್ದರೆ (ರೋಮಾಪುರ 6:3), ನಾವು ಆತನಲ್ಲ (ಜೀವಿಸಿ)

ನಡೆಯದಿದ್ದರೆ (ಕೊಲೊಸ್ಸೆ 2:6) ನಮಗೆ ಸುರಕ್ಷತೆಯ ಬಾಗ್ಗನವು ಇರುವುದಿಲ್ಲ ಜಾನ್ ನೈಟ್‌ರವರು ಬರೆದು, “ನಾವು ಆತನ ಅಧಿಕಾರಕ್ಕೆ ಅಧೀನರಾಗಿ ಮತ್ತು ವಿಧೇಯರಾದರೆ ದೇವರ ಸುರಕ್ಷತೆಯ ಸಮಾಧಾನವನ್ನು ಹೊಂದುವೆವು.”²⁷

ಮುಕ್ತಾಯ

ಸಮಾಧಾನ - ನಮಗೆ ಅಗತ್ಯವಿದೆ, ನಮಗೆ ಅಗತ್ಯವಾದದ್ದನ್ನು ಹೊಂದಿಕೊಳ್ಳಲು ಬಹು ಕಷ್ಟ ಪಡಬೇಕೇ? ಜೇಮ್ಸ್ ಮ್ಯಾಕ್‌ಡೋನಾಲ್ಡ್ ಇಂಗ್ಲೆಂಡಿನ ಮಾಜಿ ಪ್ರಧಾನ ಮಂತ್ರಿಗಳು. ಇನ್ನೊಬ್ಬ ಅಧಿಕಾರಿಯ ಬಳಿಯಲ್ಲಿ ನಿರಂತರವಾದ ಸಮಾಧಾನದ ಕುರಿತು ಚರ್ಚಿಸುತ್ತಿದ್ದರು. ಮ್ಯಾಕ್‌ಡೋನಾಲ್ಡ್ ಆಲೋಚನೆಯು ನಿಷ್ಕಪಟವಾಗಿತ್ತು, “ಸಮಾಧಾನವನ್ನು ಹೊಂದುವ ಅಭಿಲಾಷೆಯು, ಅದನ್ನು ನೀಡುವುದಿಲ್ಲ” ಅದು ಸತ್ಯ ಎಂದು ಡೋನಾಲ್ಡ್‌ರವರು ಹೇಳಿದರು. “ಆಹಾರದ ಅಶೆಯು ನಮ್ಮ ಹಸಿವನ್ನು ನೀಗುವುದಿಲ್ಲ, ಆದರೆ ಅದು ನಿಮ್ಮನ್ನು ಉಪಹಾರದ ಗೃಹದ ಕಡೆಗೆ ನಡೆಸುತ್ತದೆ.”²⁸ ಸಮಾಧಾನವು ಅತಿ ಅಗತ್ಯತೆಯು ನಮಗಿದ್ದರೆ, ಅದರ ಬಳಿಗೆ ಹೋಗಲು ಪ್ರಾರಂಭಿಸಬೇಕು:

- ಕರ್ತನಲ್ಲಿ ಸಂತೋಷಿಸಿರಿ,
- ಇತರರೊಂದಿಗೆ ಸುಮಧುರವಾದ ಸಂಬಂಧವನ್ನು ಹೊಂದಿರಬೇಕು,
- ಚಿಂತೆಯಿಂದ ದೂರವಿರಬೇಕು ...
- ಪ್ರಾರ್ಥನಾ ವಿಜ್ಞಾನಗಳನ್ನು ಕರ್ತನಿಗೆ ಮಾಡಬೇಕು.

ನಾವು ಪೌಲನ ಮಾತುಗಳಿಗೆ ವಿಧೇಯರಾದರೆ, ನಮ್ಮ ಬಯಕೆಗೆ ಯಶಸ್ಸು ಉಂಟಾಗುತ್ತದೆ: “ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು,” “[ನಮ್ಮ] ಹೃದಯಗಳನ್ನು ಮತ್ತು [ನಮ್ಮ] ಮನಸ್ಸುಗಳನ್ನು ತ್ರಿಸ್ತ ಯೇಸುವಿನಲ್ಲಿ ಕಾಯುವುದು”!

ಟಿಪ್ಪಣಿಗಳು

¹ನಿಮಗೆ ಅನುಕೂಲವಾಗುವ ವಿಧವನ್ನು ಅನುಸರಿಸಿರಿ. ²Warren W. Wiersbe, *The Bible Exposition Commentary*, vol. 2 (Wheaton, Ill.: Victor Books, 1989), 96. See also John F. Walvoord, *Philippians: Triumph in Christ*, Everyman's Bible Commentary (Chicago: Moody Press, 1971), 100. ³ಎವನ್ ಮೇಲನ್‌ರವರು, ಮನುಷ್ಯನು ಹತೋಣಿಗೆ ತರೂರದ ವಿಷಯಗಳನ್ನು ತಿಳಿಸಿರುವ *Press to the Prize* (Nashville: 20th Century Christian, 1991), 104. ಅನುಕೂಲಕ್ಕೆ ತಕ್ಕ ಹಾಗೆ ಪ್ರಮಪಡಿಸಿಕೊಳ್ಳಿರಿ. ⁴*Power for Today* ರವರ ಹೇಳಿಕೆಯಿಂದ ಪಡೆಯಲಾಗಿದೆ (June 1956): 40. ⁵Gerald F. Hawthorne, *Word Biblical Commentary*, vol. 43, *Philippians*, ed. David A. Hubbard and Glenn W. Barker (Waco, Tex.: Word Books, 1983), 182. ⁶Ibid. ⁷Richard B. Gaffin, notes on Philippians, *The NIV Study Bible*, ed. Kenneth Barker (Grand Rapids, Mich.: Zondervan Publishing House, 1985), 1808. ⁸Hawthorne, 182. ಗ್ರಿಕ್ ಪದದ ತರ್ಜುಮೆಯು “ಲೆಟ್ ಇನ್ ಜಿನೋನ್” ಈಸ್ ನಾಸ್ತಿಯೇ. ⁹ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮಾಡಿರಿ. ಅಲ್ಲದವ ಅಪಹಾಸ್ಯವನ್ನು ಅಕ್ಷರಶಃ ಪರಿಗಣಿಸಬೇಡಿ. ¹⁰ಬಾಬ್ ಲಯನ್‌ರವರು “God's Survival Kit” ಎಂಬ ಪ್ರಸಂಗವನ್ನು ಚರ್ಚ್ ಆಫ್ ಕ್ರೈಸ್ಟ್ ಜೂಡನೋನಿಯದಲ್ಲ ಬೋಧಿಸಿದರು.

“ಎಚ್ಚರವಾಗಿರು” ಎಂಬ ಪದವನ್ನು ಈ ದಿವಸಗಳಲ್ಲಿ ಬಳಸುವುದಿಲ್ಲ. “ಪೂರ್ತಿಯಾದ ಚಿಂತನೆ” ಎಂಬುದಾಗಿ ಬಳಸಿ, “ಚಿಂತನೆಯನ್ನು” ಎಚ್ಚರದಿಂದ ಮಾಡಬೇಕು KJVಯು “ಎಚ್ಚರವಾಗಿರು” ಎಂಬುದನ್ನು ಪೌಲನು, “ನೈತಿಕವಾದ ಖಂಡನೆ” ಎಂದು ಹೇಳುತ್ತಿರುವುದಿಲ್ಲ, ಅದು ಸ್ವಾರ್ಥಮಯ

ಮತ್ತು “ಜಿಂಕೆಯ ಇನ್ನೊಂದು ಫಲ” ಎಂದು ಹೇಳಿರುವನು. ¹²W. E. Vine, *The Expanded Vine's Expository Dictionary of New Testament Words*, ed. John R. Kohlenberger III (Minneapolis: Bethany House Publishers, 1984), 160. ¹³Quoted in John A. Knight, *Beacon Bible Expositions*, vol. 9, *Philippians, Colossians, Philemon* (Kansas City, Mo.: Beacon Hill Press, 1985), 114. ¹⁴Maxie D. Dunnam, *Galatians, Ephesians, Philippians, Colossians, Philemon*, The Communicator's Commentary series, ed. Lloyd J. Ogilvie (Waco, Tex.: Word Books, 1982), 313-14. ¹⁵Walvoord, 106. ¹⁶Ralph P. Martin, *The Epistle of Paul to the Philippians*, rev. ed., Tyndale New Testament Commentaries, ed. R. V. G. Tasker (Grand Rapids, Mich.: Wm. B. Eerdmans Publishing Co., 1987), 171. ¹⁷Charles R. Erdman, *The Epistle of Paul to the Philippians* (Grand Rapids, Mich.: Baker Book House, 1983), 141. ¹⁸ನಾವು ಮಾಡಬಾರದ ಮನವಿಗಳು ಉಂಟು (ಯಾಕೋಬ 4:3). ಹಕ್ಕುಳ್ಳ ಮನವಿಗಳ ಕುರಿತು ಕಾರ್ಥ್ ಮನ್‌ರವರು ಒಂದು ಪಟ್ಟಿಯನ್ನು ನೀಡಿರುವರು (James Burton Coffman, *Commentary on Galatians, Ephesians, Philippians, and Colossians* [Austin, Tex.: Firm Foundation Publishing House, 1977], 321-22). ¹⁹William Barclay, *The Letters to the Philippians, Colossians, and Thessalonians*, rev. ed., The Daily Study Bible Series (Philadelphia: Westminster Press, 1975), 77. ²⁰Leon Barnes, *That You May Know Christ: Studies from Philippians* (Searcy, Ark.: Resource Publications, 1992), 149.

²¹Coffman, 321. ²²“ಎಲ್ಲದಕ್ಕಾಗಿ” ಎಂದಿರದೆ “ಎಲ್ಲವುಗಳಿಗಾಗಿ” ಅಂದರೆ ಕೃತಜ್ಞತೆ ಹೇಳಲು ಸಂಗತಿಗಳು ಕಷ್ಟಕರವಾಗಿದ್ದರೂ, ಹೇಳಬೇಕು. ಕಾರ್ಥ್‌ಮನ್, 320ರಲ್ಲಿ ಕೃತಜ್ಞತೆಯ ಬಿಡುಗಡೆಯ ಹೇಳಲಾಗಿದೆ. ²³Joe R. Barnett, *Live! with Peace, Power and Purpose*, The 20th Century Sermons Series, vol. 11 (Abilene, Tex.: Biblical Research Press, 1978), 64-70. ಚರ್ಮಗಳ ಕುರಿತು ದೃಷ್ಟಾಂತವು 66-68ರಲ್ಲಿದೆ. ²⁴Pronounced “noon.” ²⁵Dunnam, 320-21. ²⁶Vine, 513. ²⁷Knight, 115. Similar comments are made in Martin, 173, and Hawthorne, 185. ²⁸Adapted from James S. Hewett, ed., *Illustrations Unlimited* (Wheaton, Ill.: Tyndale House Publishers, 1988), 403.